



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೨೯, ಮಾರ್ಚ್, ೨೦೨೨(ಚೈತ್ರ, ೦೮, ಶಕವರ್ಷ, ೧೯೪೪) BENGALURU, TUESDAY, 29, MARCH, 2022(CHAITHRA, 08, SHAKAVARSHA, 1944)	ನಂ. ೨೦೧ No. 201
-----------------------	--	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಅಧಿಸೂಚನೆ

ನಂ. ಜು(2)ವಿವ/47/2021-22 ದಿನಾಂಕ : 29-03-2022

ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ : ಕೃಮಾಇ/12/ ಚುನಾವಣೆ/2021 ದಿನಾಂಕ: 19.02.2022, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 2(2), 11(1)(i), ಕಲಂ 11(2) ಮತ್ತು 14(1), (2), ಹಾಗೂ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿಗಳು 1968 ರ ನಿಯಮ 3(1)(2), 5, 5(17)(ಎ) ಮತ್ತು 5ಎ ಪ್ರಕಾರ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿಕ ಮತಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಸಮಗ್ರವಾಗಿ ಪರಿಷ್ಕರಿಸಿ, ಪರಿಷ್ಕೃತ ಮತದಾರರ ಪಟ್ಟಿಗಳ ಅಂಕಿ ಅಂಶಗಳನ್ವಯ ಹನ್ನೊಂದು ಕೃಷಿಕ ಕ್ಷೇತ್ರಗಳ ಪ್ರಾದೇಶಿಕ ವ್ಯಾಪ್ತಿಯನ್ನು ನಿರ್ಧರಿಸಿ ಹಿಂದಿನ ಸಾಲಿನಲ್ಲಿ ನಿಗದಿಪಡಿಸಿದ ಮೀಸಲಾತಿ ಪುನರಾವರ್ತನೆಯಾಗದಂತೆ ಸರದಿಯಂತೆ ಮೀಸಲಾತಿ ನಿಗದಿಪಡಿಸಿದೆ.

ಪ್ರಯುಕ್ತ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ, ವೈ.ಎಸ್. ಪಾಟೀಲ, ಭಾ.ಆ.ಸೇ., ಆದ ನಾನು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 14(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 11 ಏಕಸದಸ್ಯ ಕೃಷಿಕ ಕ್ಷೇತ್ರಗಳ ಪ್ರಾದೇಶಿಕ ವ್ಯಾಪ್ತಿಗೆ 11 ಸ್ಥಾನಗಳನ್ನು ನಿರ್ಧರಿಸಿ, ಈ ಪೈಕಿ ಒಂದು ಅನುಸೂಚಿತ ಜಾತಿ, ಒಂದು ಅನುಸೂಚಿತ ಪಂಗಡ, ಒಂದು ಹಿಂದುಳಿದ 'ಅ' ಪ್ರವರ್ಗ, ಒಂದು ಹಿಂದುಳಿದ 'ಬ' ಪ್ರವರ್ಗ ಹಾಗೂ ಎರಡು ಸ್ಥಾನಗಳನ್ನು ಮಹಿಳೆಗೆ ಮೀಸಲಿರಿಸಿರುತ್ತೇನೆ. ಈ ಕೆಳಕಂಡ ಕೋಷ್ಟಕದ ಅಂಕಣ(2) ರ ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ಮೀಸಲಿರಿಸಿದ ಸ್ಥಾನಗಳ ವಿವರವನ್ನು ಅಂಕಣ(5)ರಲ್ಲಿ ನಮೂದಿಸಲಾಗಿದೆ ಎಂದು ಈ ಮೂಲಕ ಅಧಿಸೂಚಿಸಿರುತ್ತೇನೆ.

## ಅನುಸೂಚಿ

## ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪ್ತಿಯ ಕ್ಷೇತ್ರಗಳು

ಕ್ರ. ಸಂ	ಕ್ಷೇತ್ರದ ಹೆಸರು	ಕ್ಷೇತ್ರದ ಪ್ರಾದೇಶಿಕ ವ್ಯಾಪ್ತಿ		ಚುನಾಯಿಸ ಬೇಕಾದ ಸದಸ್ಯರ ಸಂಖ್ಯೆ	ನಿಗದಿ ಪಡಿಸಲಾದ ಮೀಸಲಾತಿ
1	2	3		4	5
1	01-ಯಳನಡು	1	ಯಳನಡು	ಒಂದು	ಪರಿಶಿಷ್ಟ ಜಾತಿ
		2	ಸಿಂಗಾಪುರ		
		3	ತಮ್ಮಡಿಹಳ್ಳಿ		
		4	ಕೆರೆಸೂರಗೊಂಡನಹಳ್ಳಿ		
		5	ಕೋರಗೆರೆ		
		6	ಭಟ್ಟರಹಳ್ಳಿ		
		7	ಮೋಟಿಹಳ್ಳಿ		
		8	ಡಿಂಕನಹಳ್ಳಿ		
		9	ಬರಗೀಹಳ್ಳಿ		
		10	ಸಾಲಾಪುರ		
		11	ತಿಮ್ಮಲಾಪುರ		
		12	ಸೀಗೇಬಾಗಿ		
		13	ನಂದೀಹಳ್ಳಿ		
		14	ತೊರೆಸೂರಗೊಂಡನಹಳ್ಳಿ		
2	02-ಹುಳಿಯಾರು	15	ಹುಳಿಯಾರು	ಒಂದು	ಸಾಮಾನ್ಯ
		16	ಕೇಶವಾಪುರ		
		17	ಹುಳಿಯಾರು ಅಮಾನಿಕೆರೆ		
		18	ವಳಗೇರಹಳ್ಳಿ		
		19	ಬಳ್ಳೇಕಟ್ಟೆ		
		20	ಕೆಂಕೆರೆ		
		21	ಗೌಡಗೆರೆ		
		22	ಕುರಿಹಟ್ಟಿ		
		23	ಗಾಣದಾಳು		
		24	ಸೋಮನಹಳ್ಳಿ		
		25	ಗುರುವಾಪುರ		
		26	ಮೇಲನಹಳ್ಳಿ		
		27	ಯಗಚೇಹಳ್ಳಿ		
		28	ಮಾರುಹೊಳೆ		
		29	ಕಂಪನಹಳ್ಳಿ		
		30	ಕಾರೇಹಳ್ಳಿ		
		31	ದೊಡ್ಡಬಿದರೆ		
		32	ಚಿಕ್ಕಬಿದರೆ		
		33	ಕೋಡೀಹಳ್ಳಿ		
		34	ಪೋಚಕಟ್ಟೆ		
3	03-ಹೊಯ್ಸಳಕಟ್ಟೆ	35	ಹೊಯ್ಸಳಕಟ್ಟೆ	ಒಂದು	ಸಾಮಾನ್ಯ
		36	ಬೋರನಕಣಿವೆ		
		37	ಕಲ್ಲೇನಹಳ್ಳಿ		
		38	ಲಕ್ಕೇನಹಳ್ಳಿ		
		39	ಬೆಳ್ಳಾರ		
		40	ಅಂಬಾರಪುರ		

		41	ಮುತ್ತುಗದಹಳ್ಳಿ		
		42	ದಸೂಡಿ		
1	2	3		4	5
		43	ನುಲೇನೂರು		
		44	ದಬ್ಬಗುಂಟೆ		
		45	ಮರೆನಡು		
4	04-ತಿಮ್ಮನಹಳ್ಳಿ	46	ಬಡಕೇಗುಡ್ಲು	ಒಂದು	ಮಹಿಳೆ
		47	ಮೈಲಕಬ್ಬೆ		
		48	ತಿಮ್ಮನಹಳ್ಳಿ		
		49	ಗಂಟೇನಹಳ್ಳಿ		
		50	ದೊಡ್ಡ ಬೆಳವಾಡಿ		
		51	ಚಿಕ್ಕ ಬೆಳವಾಡಿ		
		52	ಹುಲ್ಲೇನಹಳ್ಳಿ		
		53	ಬರಕನಾಳು		
		54	ಅಗ್ಗಹಾರ		
		55	ಕುರಿಹಳ್ಳಿಕಾವಲ್		
		56	ತರೇದಹಳ್ಳಿ		
		57	ಯರೇಹಳ್ಳಿ		
		58	ಹಂದಿಗನಡು		
		59	ಸಂಗೇನಹಳ್ಳಿ		
		60	ವಡ್ಡನಕಲ್ಲು		
		61	ಶಿಡ್ಲಕಟ್ಟೆ		
5	05-ತೀರ್ಥಪುರ	62	ತೀರ್ಥಪುರ	ಒಂದು	ಪರಿಶಿಷ್ಟ ಪಂಗಡ
		63	ಯರೇಕಟ್ಟೆ		
		64	ದೊಡ್ಡರಾಂಪುರ		
		65	ಚಿಕ್ಕರಾಂಪುರ		
		66	ಕಾತ್ರೀಕೆಹಾಲ್		
		67	ಅಜ್ಜೇಗುಡ್ಡೆ		
		68	ಜಾಣೇಹಾರ್		
		69	ಹೊಂಬಳಘಟ್ಟ		
		70	ಬರಶಿಡ್ಲಹಳ್ಳಿ		
		71	ಸಿಂಗದಹಳ್ಳಿ		
		72	ಕೊಟ್ಟಿಗಲ್		
		73	ಶ್ರೇಯದ ಹೊಸಹಳ್ಳಿ		
		74	ತಿಮ್ಮಲಾಪುರ		
		75	ಹಾರೋಗೊಂಡನಹಳ್ಳಿ		
		76	ಮದನಮಡು		
		77	ಅಕ್ಕನಹಳ್ಳಿ		
		78	ರಾಮನಹಳ್ಳಿ		
		79	ಸಿದ್ದನಕಟ್ಟೆ		
		80	ಆಶ್ರೀಹಾಳ್		
		81	ಹನುಮಂತನಹಳ್ಳಿ		
		82	ಮಾದನಹಳ್ಳಿ		
		83	ಪುರಸೇನಹಳ್ಳಿ		
		84	ಬಾಳೇಕೋಣ		
		85	ಹೊನ್ನೇಬಾಗಿ		

		86	ಬುಳ್ಳೇನಹಳ್ಳಿ		
		87	ಗೊಲ್ಲರಹಳ್ಳಿ		
		88	ಹೊಸಹಳ್ಳಿ		
		89	ಭಾವನಹಳ್ಳಿ		
1	2	3		4	5
6	06-ಕಂದಿಕೆರೆ	90	ಕಂದಿಕೆರೆ	ಒಂದು	ಹಿಂದುಳಿದ ವರ್ಗ 'ಅ'
		91	ಬೈರಲಿಂಗನಹಳ್ಳಿ		
		92	ಬಾಲೇನಹಳ್ಳಿ		
		93	ಗಂಗನಾಯಕನಹಳ್ಳಿ		
		94	ಮಲ್ಲೇನಹಳ್ಳಿ		
		95	ಗೊಟ್ಟಿಗೇನಹಳ್ಳಿ		
		96	ಕೊಪ್ಪರಿಗೇಹಾಳ್		
		97	ಸಾದರಹಳ್ಳಿ		
		98	ಗೌರಸಾಗರ		
		99	ಕಾಮನಹಳ್ಳಿ		
		100	ಗೋಪಗೊಂಡನಹಳ್ಳಿ		
		101	ಉಪಲೀಕನಹಳ್ಳಿ		
		102	ಸಾಲ್ಕಟ್ಟಿ		
		103	ಎಂ.ಹೆಚ್.ಕಾವಲ್		
		104	ಲಕ್ಕೇನಹಳ್ಳಿ		
		105	ಮುದ್ದೇನಹಳ್ಳಿ		
		106	ಅವಳಗೆರೆ		
		107	ದೇವರಹಳ್ಳಿ		
		108	ಕಲ್ಲಹಳ್ಳಿ		
		109	ಬೈರಾಪುರ		
		110	ತಾರೀಕಟ್ಟಿ		
7	07-ಚಿಕ್ಕನಾಯಕನಹಳ್ಳಿ ಕಸಬಾ	111	ಚಿ.ನಾ.ಹಳ್ಳಿ (ಗ್ರಾ)	ಒಂದು	ಸಾಮಾನ್ಯ
		112	ಬಾಗಾಯ್ತು		
		113	ದಾಸೀಹಳ್ಳಿ		
		114	ಚನ್ನೇನಹಳ್ಳಿ		
		115	ಕೋಡೀಹಳ್ಳಿ		
		116	ಜೋಗೀಹಳ್ಳಿ		
		117	ಕುರುಬರಹಳ್ಳಿ		
		118	ಮಾಳಿಗೇಹಳ್ಳಿ		
		119	ಶ್ಯಾವಿಗೇಹಳ್ಳಿ		
		120	ಸಾವಲೆಟ್ಟಿಹಳ್ಳಿ		
		121	ಬ್ಯಾಲದಕೆರೆ		
		122	ಆಲದಕಟ್ಟಿ		
		123	ತೊನ್ನಲಾಪುರ		
		124	ಜೋಡಿಕಲ್ಲೇನಹಳ್ಳಿ		
		125	ಪಿನ್ನೇನಹಳ್ಳಿ		
		126	ಮೇಲನಹಳ್ಳಿ		
		127	ಮಾರಸಂದ್ರ		
		128	ಚಿಕ್ಕೇನಹಳ್ಳಿ		
		129	ಕಾಟೇನಹಳ್ಳಿ(ಬೇ)		

		130	ದಬ್ಬೇಘಟ್ಟ		
		131	ಕೇದಿಗೇಹಳ್ಳಿ		
8	08-ಹಂದನಕೆರೆ	132	ಹಂದನಕೆರೆ	ಒಂದು	ಮಹಿಳೆ
		133	ಹಳ್ಳಿತಿಮ್ಮಾಪುರ		
		134	ರಾಮಘಟ್ಟ		
		135	ಪುರದಕಟ್ಟೆ		
1	2	3		4	5
		136	ಹುಚ್ಚನಹಳ್ಳಿ		
		137	ಕೆಂಗಲಾಪುರ		
		138	ದೊಡ್ಡಎಣ್ಣೆಗೆರೆ		
		139	ಹೆಚ್.ಎಂ.ಕಾವಲ್		
		140	ಚೋರಗೊಂಡನಹಳ್ಳಿ		
		141	ಚಿಕ್ಕ ಎಣ್ಣೆಗೆರೆ		
		142	ಬೊಮ್ಮೇನಹಳ್ಳಿ		
		143	ನಡುವನಹಳ್ಳಿ		
		144	ದೊಡ್ಡಹುಲ್ಲೇನಹಳ್ಳಿ		
		145	ಬನ್ನೀಕೆರೆ		
		146	ಕಿಡುಕನಹಳ್ಳಿ		
		147	ಚೌಳಕಟ್ಟೆ		
		148	ಲಿಂಗದಹಳ್ಳಿ		
		149	ಹೊನ್ನಶೆಟ್ಟೇಹಳ್ಳಿ		
		150	ಸಬ್ಬೇನಹಳ್ಳಿ		
		151	ಹರೇನಹಳ್ಳಿ		
		152	ಲಕ್ಷ್ಮೀಪುರ		
		153	ಗೋಪಾಲಪುರ		
		154	ಭೂಮನಕಟ್ಟೆ		
9	09-ಮತ್ತಿಘಟ್ಟ	155	ಮತ್ತಿಘಟ್ಟ	ಒಂದು	ಸಾಮಾನ್ಯ
		156	ಬೆಳಗೇಹಳ್ಳಿ		
		157	ಯಳ್ಳೇನಹಳ್ಳಿ		
		158	ಬರಗೂರು		
		159	ಓಟೀಕೆರೆ		
		160	ಓಟೀಕೆರೆ ತಿಮ್ಮಾಪುರ		
		161	ರಂಗೇನಹಳ್ಳಿ		
		162	ಬಂಗಾರಗೆರೆ		
		163	ಅಂಕಸಂದ್ರ		
		164	ಅಂಕಸಂದ್ರ ಕಾವಲ್		
		165	ಹೊಸಕೆರೆ		
		166	ಯರೇಕಟ್ಟೆ		
		167	ಉಪ್ಪಾರಹಳ್ಳಿ		
		168	ಮಲ್ಲಿಗೆರೆ		
		169	ಕಾಮಲಾಪುರ		
		170	ಡಗ್ಗೇನಹಳ್ಳಿ		
		171	ಬಂದ್ರೇಹಳ್ಳಿ		
		172	ಭೀಮಸಂದ್ರ		
		173	ಕಾನ್ಕೆರೆ		
		174	ದವನದಹೊಸಹಳ್ಳಿ		

		175	ಸೋರಲಮಾವು		
		176	ಬೆಳಗುಲಿ		
		177	ನಿರುವಗಲ್		
10	10-ಶೆಟ್ಟೇಕೆರೆ	178	ಶೆಟ್ಟೇಕೆರೆ	ಒಂದು	ಸಾಮಾನ್ಯ
		179	ಸೋಮಲಾಪುರ		
		180	ಅಜ್ಜೇನಹಳ್ಳಿ		
		181	ಮಾದೀಹಳ್ಳಿ		
		182	ಗೋಪಾಲನಹಳ್ಳಿ		
1	2	3	4	5	
		183	ಮಾಕುವಳ್ಳಿ		
		184	ಪೆಮ್ಮಲದೇವರಹಳ್ಳಿ		
		185	ದುಗಡೀಹಳ್ಳಿ		
		186	ಹೆಸರಹಳ್ಳಿ		
		187	ಗೌಡನಹಳ್ಳಿ		
		188	ಸಿದ್ದರಾಮನಗರ		
		189	ಬಾಚೀಹಳ್ಳಿ		
		190	ವಡೇರಹಳ್ಳಿ		
		191	ಬಲ್ಲೇನಹಳ್ಳಿ		
		192	ಕುಪ್ಪೂರು		
		193	ಮಂಚಸಂದ್ರ		
		194	ತಗಚೇಘಟ್ಟ		
		195	ತಮ್ಮಡೀಹಳ್ಳಿ		
		196	ಬೇವಿನಹಳ್ಳಿ		
		197	ಮಾದಾಪುರ		
		198	ಮಲ್ಲೇನಹಳ್ಳಿ		
		199	ಚಟ್ಟಸಂದ್ರ		
		200	ದಾಸೀಹಳ್ಳಿ		
		201	ಬೆನಕನಕಟ್ಟೆ		
		202	ಅಣೇಕಟ್ಟೆ		
		203	ಯರೇಹಳ್ಳಿ		
		204	ಪುರ		
		205	ಅರಳೀಕೆರೆ		
		206	ನವಿಲೆ		
		207	ಕಾರೇಹಳ್ಳಿ		
		208	ಕುರುಬರಹಳ್ಳಿ		
		209	ದಿಬ್ಬದಹಳ್ಳಿ		
11	11-ಜೆ.ಸಿ.ಪುರ	210	ಜೆ ಸಿ ಪುರ	ಒಂದು	ಹಿಂದುಳಿದ ವರ್ಗ 'ಬ'
		211	ಬ್ಯಾಡರಹಳ್ಳಿ		
		212	ಹಾಲುಗೋಣ		
		213	ಕೃಷ್ಣಸಾಗರಕೆರೆ		
		214	ನಾಗೇನಹಳ್ಳಿ		
		215	ತರಬೇನಹಳ್ಳಿ		
		216	ಕಾಡೇನಹಳ್ಳಿ		
		217	ಮಲಗೊಂಡನಹಳ್ಳಿ		
		218	ಪಂಕಜನಹಳ್ಳಿ		
		219	ಕಂಟಲಗೆರೆ		

		220	ತಿಗಳನಹಳ್ಳಿ		
		221	ಲಕ್ಕಿಗೊಂಡನಹಳ್ಳಿ		
		222	ಗ್ಯಾರೇಹಳ್ಳಿ		
		223	ಸಾಸಲು		
		224	ಅಗಸರಹಳ್ಳಿ		
		225	ಕೊಡಲಾಗರ		
		226	ಬೇಟೆರಂಗನಹಳ್ಳಿ		
		227	ಚುಂಗನಹಳ್ಳಿ		
		228	ಗೋಡೇಕರೆ		
1	2	3		4	5
		229	ಸೊಂಡೇನಹಳ್ಳಿ		
		230	ಸೋಮನಹಳ್ಳಿ		
		231	ನಡುವನಹಳ್ಳಿ		
		232	ಬಗ್ಗನಹಳ್ಳಿ		
		233	ಮಂಚೇಕಟ್ಟೆ		
		234	ಬೈರಗಾನಹಳ್ಳಿ		
12	12-ವ್ಯಾಪಾರಗಾರರ ಚುನಾವಣಾ ಕ್ಷೇತ್ರ			ಒಂದು	ಸಾಮಾನ್ಯ
13	13-ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ			ಒಂದು	ಸಾಮಾನ್ಯ
14	14-ಕೃಷಿ ಹುಟ್ಟುವಳಿ ಸಂಸ್ಕರಣ ಸಹಕಾರ ಸಂಘದಿಂದ			ಒಂದು	ಸಾಮಾನ್ಯ

(ವೈ.ಎಸ್. ಪಾಟೀಲ)  
ಜಿಲ್ಲಾಧಿಕಾರಿ,  
ತುಮಕೂರು ಜಿಲ್ಲೆ.